



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಸಿ) ಇಲಾಖೆ

ಅಧಿಸೂಚನೆ

ನಂಬ್ರ 4712/ಲೆಗ್. ಸಿ3/2015/ಕಾನೂನು. ತಿರುವನಂತಪುರ,

2015 ಆಗಸ್ಟ್ 3,
1190 ಕರ್ಕಾಟಕ 18/
1937 ಶ್ರಾವಣ 12.

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆ ಮಂಜೂರುಮಾಡಿದ ಮಸೂದೆಗೆ 2015 ಆಗಸ್ಟ್ 3ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

ಕೆ. ಕುಮಾರಿ ಸುಧಾ,

ವಿಶೇಷ ಕಾರ್ಯದರ್ಶಿ (ಕಾನೂನು).

2015ರ 13ನೇ ಅಧಿನಿಯಮ

2015ರ ಕೇರಳ ಗೇರುಬೀಜ ಕಾರ್ಖಾನೆಗಳ (ಆರ್ಜನೆ) ತಿದ್ದುಪಡಿ ಅಧಿನಿಯಮ

1974ರ ಕೇರಳ ಗೇರುಬೀಜ ಕಾರ್ಖಾನೆಗಳು (ಆರ್ಜನೆ) ಅಧಿನಿಯಮವನ್ನು
ಮತ್ತಷ್ಟು ತಿದ್ದುಪಡಿಮಾಡುವುದಕ್ಕಿರುವ
ಒಂದು ಅಧಿನಿಯಮ

ಪೀಠಿಕೆ.—1974ರ ಕೇರಳ ಗೇರುಬೀಜ ಕಾರ್ಖಾನೆಗಳ (ಆರ್ಜನೆ) ಅಧಿನಿಯಮವನ್ನು
ಇನ್ನು ಮುಂದಿನ ಅಗತ್ಯಗಳಿಗಾಗಿ ಮತ್ತಷ್ಟು ತಿದ್ದುಪಡಿಮಾಡುವುದು ಯುಕ್ತವಾಗಿರುವುದರಿಂದಲೂ;

ಭಾರತ ಗಣರಾಜ್ಯದ ಅರುವತ್ತಾರನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ
ಮಾಡಲಾಗುವುದು:—

1. ಸಣ್ಣ ಹೆಸರು ಮತ್ತು ಪ್ರಾರಂಭ.—(1) ಈ ಅಧಿನಿಯಮವನ್ನು 2015ರ ಕೇರಳ
ಗೇರುಬೀಜ ಕಾರ್ಖಾನೆಗಳ (ಆರ್ಜನೆ) ಅಧಿನಿಯಮವೆಂದು ಕರೆಯಬಹುದು.

(2) ಇದು 1984 ಮೇ 1ನೇ ದಿನಾಂಕದಂದು ಜಾರಿಗೆ ಬಂದುದಾಗಿ
ಭಾವಿಸತಕ್ಕದ್ದು.

2. 3ಎ ವಿಭಾಗದ ತಿದ್ದುಪಡಿ.—1974ರ ಕೇರಳ ಗೇರುಬೀಜ ಕಾರ್ಖಾನೆಗಳ
(ಆರ್ಜನೆ) ಅಧಿನಿಯಮ (ಇನ್ನು ಮುಂದೆ ಪ್ರಧಾನ ಅಧಿನಿಯಮವೆಂದು ಉಲ್ಲೇಖಿಸಲ್ಪಡುವುದು)ದ
3ಎ ವಿಭಾಗದ (1)ನೇ ಉಪವಿಭಾಗದಲ್ಲಿ,—

(i) “ಮೂರು ತಿಂಗಳಿಗಿಂತ ಕಡಿಮೆಯಿಲ್ಲದ ಕಾಲಾವಧಿಯ ವರೆಗೆ ಮುಚ್ಚಲ್ಪಟ್ಟಿದ್ದಲ್ಲಿ”
ಎಂಬ ಪದಗಳ ನಂತರ “ಈ ಅಧಿನಿಯಮ ಜಾರಿಗೆ ಬರುವ ದಿನಾಂಕಕ್ಕೆ ಮುಂಚಿತವಾಗಿ
ಅಥವಾ ಅನಂತರದ ಯಾವುದೇ ದಿವಸ” ಎಂಬ ಪದಗಳನ್ನು ಸೇರಿಸತಕ್ಕದ್ದು;

(ii) ಷರತ್ತಿನಲ್ಲಿ “ವಿಧಾನಸಭೆಯ ಠರಾವು” ಎಂಬ ಪದಗಳ ನಂತರ, “ಈ
ವಿಭಾಗದ (1)ನೇ ಉಪ-ವಿಭಾಗದ ಪ್ರಕಾರದ ಆದೇಶವನ್ನು ಪ್ರಕಟಿಸಿದ ದಿನಾಂಕದಿಂದ ಆರು
ತಿಂಗಳ ಕಾಲಾವಧಿಯೊಳಗೆ ಮಂಜೂರು ಮಾಡಿಸತಕ್ಕದ್ದು” ಎಂಬ ಪದಗಳನ್ನು, ಅಂಕಗಳನ್ನು
ಹಾಗೂ ಅವರಣಗಳನ್ನು ಸೇರಿಸತಕ್ಕದ್ದು;

(iii) ಷರತ್ತಿನ ನಂತರ, ಈ ಕೆಳಗಿನ ವಿವರಣೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ವಿವರಣೆ.— (1)ನೇ ಉಪ-ವಿಭಾಗದಲ್ಲಿ ಹೇಳಿರುವ ಆದೇಶಕ್ಕೆ ಅನುಗುಣವಾದ ನಿಹಿತಗೊಳಿಸುವಿಕೆಯು, ಅಂತಹ ಆದೇಶವನ್ನು ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುವುದಾಗಿದೆ.”

3. 6ಎ ವಿಭಾಗದ ಸೇರ್ಪಡೆ.—ಪ್ರಧಾನ ಅಧಿನಿಯಮದ 6ನೇ ವಿಭಾಗದ ನಂತರ, ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“6ಎ. IIIನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಕಾರ್ಖಾನೆಗಳ ಅರ್ಜನೆ.—(1) ಯಾವುದೇ ನ್ಯಾಯಾಲಯದ್ದೋ ಟ್ರಿಬ್ಯೂನಲಿನದ್ದೋ ಇತರ ಪ್ರಾಧಿಕಾರದ್ದೋ ಯಾವುದೇ ತೀರ್ಪಿನಲ್ಲೋ ದಿಕ್ರಿಯೆಲ್ಲೋ ಆದೇಶದಲ್ಲೋ ಏನೇ ಒಳಗೊಂಡಿದ್ದರೂ, ತತ್ಕಾಲ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನಲ್ಲೋ ಕರಾರಿನಲ್ಲೋ ಇತರ ಲಿಖಿತ ಪತ್ರದಲ್ಲೋ ಏನೇ ಒಳಗೊಂಡಿದ್ದರೂ, ಈ ಅಧಿನಿಯಮದ IIIನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಗೇರುಬೀಜ ಕಾರ್ಖಾನೆಗಳನ್ನು ಅದರ ಪ್ರತಿಯೊಂದರ ಎದುರು ಸೂಚಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಸರಕಾರಕ್ಕೆ ಹಸ್ತಾಂತರಗೊಳಿಸುವುದು ಹಾಗೂ ನಿಹಿತಗೊಳಿಸುವುದು ಸಾರ್ವಜನಿಕ ಹಿತಾಸಕ್ತಿಯಿಂದ ಯುಕ್ತವಾಗಿರುವುದಾಗಿ ಈ ಮೂಲಕ ಘೋಷಿಸಲಾಗಿದೆ.

ಆದರೆ, ಅಂತಹ ಹಸ್ತಾಂತರವು, 2015ರ ಕೇರಳ ಗೇರುಬೀಜ ಕಾರ್ಖಾನೆಗಳ (ಆರ್ಜನೆ) ತಿದ್ದುಪಡಿ ಅಧಿನಿಯಮವನ್ನು ಗಜೆಟಿನಲ್ಲಿ ಪ್ರಕಟಿಸಿದ ದಿನಾಂಕದಿಂದ ಆರು ತಿಂಗಳ ಕಾಲಾವಧಿಯೊಳಗೆ ವಿಧಾನಸಭೆಯು ಮಂಜೂರುಮಾಡಿದ ಒಂದು ಠರಾವಿನ ಬೆಂಬಲದೊಂದಿಗೆ ಆಗಿರತಕ್ಕದ್ದು.

(2) ಅಧಿನಿಯಮದ 4ನೇ ವಿಭಾಗದ ಹಾಗೂ 7ರಿಂದ 16ರ ವರೆಗಿನ ವಿಭಾಗಗಳ (ಎರಡನ್ನೂ ಒಳಗೊಂಡು) ನಿಬಂಧನೆಗಳು, 3ಎ ವಿಭಾಗದ (1)ನೇ ಉಪ-ವಿಭಾಗ ಪ್ರಕಾರ ಘೋಷಣೆಯನ್ನು ಹೊರಡಿಸಿದ ಗೇರುಬೀಜ ಕಾರ್ಖಾನೆಗೆ ಸಂಬಂಧಪಡುವುದು ಅಥವಾ ಸಾಧ್ಯವಾದಷ್ಟು ಮಟ್ಟಿಗೆ ಅನ್ವಯವಾಗುವುದು.

(3) ಈ ಅಧಿನಿಯಮದ ಅಗತ್ಯಗಳಿಗಾಗಿ, ಒಂದು ಕಾರ್ಖಾನೆಗೆ ಸಂಬಂಧಿಸಿ ‘ಗೊತ್ತುಪಡಿಸಿದ ದಿನ’ ಎಂದರೆ ಅನುಸೂಚಿಯಲ್ಲಿ ಪ್ರತಿಯೊಂದು ಕಾರ್ಖಾನೆಯ ಎದುರಿಗೆ ಹೇಳಲಾದ ದಿವಸಗಳಲ್ಲಿ ಆಗಿರುವುದೆಂದು ಸಂದೇಹ ನಿವಾರಣೆಗಾಗಿ ಈ ಮೂಲಕ ಘೋಷಿಸಲಾಗಿದೆ.

(4) 8ನೇ ವಿಭಾಗದ (1)ನೇ ಉಪ-ವಿಭಾಗ ಪ್ರಕಾರ ಹೊರಡಿಸಿದ ಎಲ್ಲಾ ಆದೇಶಗಳು ಒಳಗೊಂಡು, IIIನೇ ಅನುಸೂಚಿಯಲ್ಲಿ ಹೇಳಲಾದ ಗೇರುಬೀಜ ಕಾರ್ಖಾನೆಗಳಿಗೆ ಸಂಬಂಧಿಸಿ, ಸರಕಾರ ಅಥವಾ ಯಾವುದೇ ಅಧಿಕಾರಿ ಅಥವಾ ಪ್ರಾಧಿಕಾರ ಮಾಡಿದ ಅಥವಾ ಕೈಗೊಂಡ ಎಲ್ಲಾ ಕ್ರಮಗಳು, ಪ್ರಕ್ರಿಯೆಗಳು ಅಥವಾ ಕಾರ್ಯಗಳು, ಅವುಗಳ ಪ್ರತಿಯೊಂದರ ಎದುರು ಸೂಚಿಸಲಾದ ದಿನಾಂಕದಿಂದಲೂ ಅಂದಿನಿಂದಲೂ ಪ್ರಾರಂಭಗೊಳ್ಳುವುದು ಹಾಗೂ 2015ರ ಕೇರಳ ಗೇರುಬೀಜ ಕಾರ್ಖಾನೆಗಳ (ಆರ್ಜೆನೆ) ತಿದ್ದುಪಡಿ ಅಧಿನಿಯಮವನ್ನು ಗಜೆಟಿನಲ್ಲಿ ಪ್ರಕಟಿಸುವ ದಿನಾಂಕದಂದು ಮುಕ್ತಾಯಗೊಳ್ಳುವ ಕಾಲಾವಧಿಗಳಲ್ಲಿ, ಈ ಅಧಿನಿಯಮದಲ್ಲಿ ಪ್ರಸ್ತುತ ತಿದ್ದುಪಡಿ ಅಧಿನಿಯಮ ಮುಖೇನ ಮಾಡಲಾದ ತಿದ್ದುಪಡಿಗಳಿಗೆ, ಎಲ್ಲಾ ಮುಖ್ಯ ಕಾಲಗಳಲ್ಲೂ ಜಾರಿಯಲ್ಲಿತ್ತೆಂಬಂತೆ ಎಲ್ಲಾ ಅಗತ್ಯಗಳಿಗೂ ಸಿಂಧುತ್ವ ಹಾಗೂ ಪ್ರಾಬಲ್ಯವಿರುವಂತದ್ದಾಗಿರುವುದು ಹಾಗೂ ಯಾವಾಗಲೂ ಆ ರೀತಿ ಆಗಿರುವುದೆಂದು ಭಾವಿಸತಕ್ಕದ್ದು.”.

4. 9ನೇ ವಿಭಾಗದ ತಿದ್ದುಪಡಿ.— 9ನೇ ವಿಭಾಗದಲ್ಲಿ, (7)ನೇ ಉಪ-ವಿಭಾಗದ ನಂತರ, ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(8) ತತ್ಕಾಲ ಜಾರಿಯಲ್ಲಿರುವ ಬೇರೆ ಯಾವುದೇ ಕಾನೂನಿನಲ್ಲಿ ಅಥವಾ ಯಾವುದೇ ನ್ಯಾಯಾಲಯವೋ ಟ್ರಿಬ್ಯೂನಲೋ ಇತರ ಪ್ರಾಧಿಕಾರವೋ ಹೊರಡಿಸಿದ ಯಾವುದೇ ತೀರ್ಪಿನಲ್ಲೋ ಆದೇಶದಲ್ಲೋ ದಿಕ್ರಿಯೆಲ್ಲೋ ಏನೇ ಒಳಗೊಂಡಿದ್ದರೂ, ಅದರಲ್ಲಿ ಒಳಗೊಂಡಿರುವ ನಿಬಂಧನೆಗಳಿಗನುಸರಿಸಿ ನಿರ್ಧರಿಸಲಾದ ಮೊತ್ತವನ್ನು ಒಂದು ಗೇರುಬೀಜ ಕಾರ್ಖಾನೆಯ ಯಜಮಾನ ಅಥವಾ ಅನುಭೋಗದಾರನು ಸ್ವೀಕರಿಸಿದ್ದಲ್ಲಿ, 1882ರ ಸ್ವತ್ತು ವರ್ಗಾವಣೆ ಅಧಿನಿಯಮ (1882ರ 4ನೇ ಕೇಂದ್ರ ಅಧಿನಿಯಮ)ದ 54ನೇ ವಿಭಾಗದಲ್ಲಿ ವ್ಯಾಖ್ಯಾನಿಸಲಾದ ಒಂದು ವರ್ಗಾವಣೆ ಪತ್ರವನ್ನು ಸಹಿಹಾಕಿ ಪೂರ್ತಿಗೊಳಿಸುವ ಮೂಲಕ ಗೇರುಬೀಜ ಕಾರ್ಖಾನೆಗಳನ್ನು ಸರಕಾರಕ್ಕೆ ಹಸ್ತಾಂತರಿಸಿರುವುದಾಗಿ ಭಾವಿಸತಕ್ಕದ್ದು ಹಾಗೂ ಅದರ ಪ್ರಕಾರ, ಅನುಭೋಗದಾರನ ಅಥವಾ ಯಜಮಾನನ ಹಕ್ಕು, ಸ್ವಾಮ್ಯ ಪತ್ರ ಹಾಗೂ ಹಿತಾಸಕ್ತಿಯು ನಷ್ಟಪರಿಹಾರವನ್ನು ಸ್ವೀಕರಿಸುವ ದಿನಾಂಕದಿಂದ ಮುಕ್ತಾಯಗೊಳ್ಳುವುದು.

(9) (8)ನೇ ಉಪ-ವಿಭಾಗದಲ್ಲಿ ಉಲ್ಲೇಖಿಸಿದ ಹಸ್ತಾಂತರವು ನಡೆದಿದ್ದಲ್ಲಿ ಕಾರ್ಖಾನೆಯ ಒಡೆತನ, ಹಕ್ಕು ಹಾಗೂ ಸ್ವಾಮ್ಯಪತ್ರವನ್ನು ಯಜಮಾನನಿಗೆ/ಅನುಭೋಗದಾರನಿಗೆ, ಹಿಂತಿರುಗಿ ನೀಡಲು ಸರಕಾರ ಹೊಣೆಯುತವಲ್ಲ.”.

5. IIIನೇ ಅನುಸೂಚಿಯ ಸೇರ್ಪಡೆ.—ಪ್ರಧಾನ ಅಧಿನಿಯಮದ IIನೇ ಅನುಸೂಚಿಯ ನಂತರ, ಈ ಕೆಳಗಿನ ಅನುಸೂಚಿಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಅನುಸೂಚಿ III

(6ಎ ವಿಭಾಗವನ್ನು ನೋಡಿರಿ)

ಕ್ರಮ ನಂಬ್ರ	ಕಾರ್ಖಾನೆಯ ರೇಜಿ. ನಂಬ್ರ	ಕಾರ್ಖಾನೆಯ ಹೆಸರು, ವಿವರಣೆ ಹಾಗೂ ವಿವರ	ಸರಕಾರದಲ್ಲಿ ನಿಹಿತಗೊಂಡ ದಿನಾಂಕ
(1)	(2)	(3)	(4)
1.	ಕೆ. ಯು. 28	ಕೊಲ್ಲಂ ಜಿಲ್ಲೆಯಲ್ಲಿ ಕೊಟ್ಟಾರಕ್ಕರ ತಾಲೂಕಿನಲ್ಲಿ ಮೇಲಿಲ ವಿಲೇಜಿನಲ್ಲಿ ಚೆಂಗಮನಾಡಿನಲ್ಲಿ ನೆಲೆಸಿರುವ ಎಂ/ಎಸ್ ಗ್ರ್ಯಾಂಡ್ ಕ್ಯಾಷ್ಯೂ ಕಾರ್ಪೊರೇಷನ್	11-5-1984
2.	ಕೆ. ಯು. 96	ಕೊಲ್ಲಂ ಜಿಲ್ಲೆಯಲ್ಲಿ ಕೊಲ್ಲಂ ತಾಲೂಕಿನಲ್ಲಿ ಕಿಳಿಕೊಲ್ಲೂರ್ ವಿಲೇಜಿನಲ್ಲಿ ನೆಲೆಸಿರುವ ಎಂ/ಎಸ್ ಕೆ. ಎ. ಕರೀಂ ಆಂಡ್ ಸನ್ಸ್, ಕಿಳಿಕೊಲ್ಲೂರ್	11-5-1984
3.	ಕ್ಯೂ. 38	ಕೊಲ್ಲಂ ಜಿಲ್ಲೆಯಲ್ಲಿ ಕೊಲ್ಲಂ ತಾಲೂಕಿನಲ್ಲಿ ಇರವಿಪುರಂ ವಿಲೇಜಿನಲ್ಲಿ ನೆಲೆಸಿರುವ ಎಂ/ಎಸ್ ಪಿ. ಕೆ. ದಾಮೋದರ್ ಕ್ಯಾಷೂ ಕಂಪೆನಿ, ಇರವಿಪುರಂ.	27-7-1984
4.	ಕ್ಯೂ. 97	ಕೊಲ್ಲಂ ಜಿಲ್ಲೆಯಲ್ಲಿ ಕೊಲ್ಲಂ ತಾಲೂಕಿನಲ್ಲಿ ಚಾತನ್ನೂರ್ ವಿಲೇಜಿನಲ್ಲಿ ನೆಲೆಸಿರುವ ಎಂ/ಎಸ್ ಕ್ವಿಲಾನ್ ಎಕ್ಸ್‌ಪೋರ್ಟ್ಸ್, ಚಾತನ್ನೂರ್	27-7-1984

(1)	(2)	(3)	(4)
5. ಕ್ಯೂ. 150	ತಿರುವನಂತಪುರಂ ಜಿಲ್ಲೆಯಲ್ಲಿ ಚಿರಯಿಂಕಿಲ್ ತಾಲೂಕಿನಲ್ಲಿ ನಾವಾಯಿಕುಳಂ ವಿಲೇಜಿನಲ್ಲಿ ನೆಲೆಸಿರುವ ಎಂ/ಎಸ್ ಧನಲಕ್ಷ್ಮಿ ಎಕ್ಸ್‌ಪೋರ್ಟ್ಸ್ ನಾವಾಯಿಕುಳಂ	27-7-1984	
6. ಕೆ. ಯು. 59	ಕೊಲ್ಲಂ ಜಿಲ್ಲೆಯಲ್ಲಿ ಕೊಲ್ಲಂ ತಾಲೂಕಿನಲ್ಲಿ ಪೆರಿನಾಡು ವಿಲೇಜಿನಲ್ಲಿ ನೆಲೆಸಿರುವ ಎಂ/ಎಸ್ ರಾಜಶ್ರೀ ಎಕ್ಸ್‌ಪೋರ್ಟ್ಸ್ ಎಂಟರ್‌ಪ್ರೈಸಸ್, ಪೆರಿನಾಡ್	27-7-1984	
7. ಕೆ. ಯು. 207	ಕೊಲ್ಲಂ ಜಿಲ್ಲೆಯಲ್ಲಿ ಕೊಲ್ಲಂ ತಾಲೂಕಿನಲ್ಲಿ ಕಿಳಿಕೊಲ್ಲೂರ್ ವಿಲೇಜಿನಲ್ಲಿ ನೆಲೆಸಿರುವ ಎಂ/ಎಸ್ ವಿಶ್ವನಾಥ್ ಕ್ಯಾಷೂ ಫಾಕ್ಟರಿ, ಚಾತ್ತಿನಾಕುಳಂ	8-2-1985	
8. ಕೆ. ಯು. 185	ಕೊಲ್ಲಂ ಜಿಲ್ಲೆಯಲ್ಲಿ ಕೊಲ್ಲಂ ತಾಲೂಕಿನಲ್ಲಿ ಕೋಟ್ಟಂಕರ ವಿಲೇಜಿನಲ್ಲಿ ನೆಲೆಸಿರುವ ಎಂ/ಎಸ್ ಡಾಲ್‌ಮಿಯ ಇಂಟರ್‌ನ್ಯಾಷನಲ್, ಪೆರುಂಪುಷ	8-2-1985	

(1)	(2)	(3)	(4)
9. ಎ. ಪಿ. 9	ಆಲಪುಷ ಜಿಲ್ಲೆಯಲ್ಲಿ ಕಾರ್ತಿಕಪ್ಪಳ್ಳಿ ತಾಲೂಕಿನಲ್ಲಿ ಪತ್ತಿಯೂರ್ ವಿಲೇಜಿನಲ್ಲಿ ನೆಲೆಸಿರುವ ಎಂ/ಎಸ್ ಸ್ವಾಂಡರ್ಡ್ ಕ್ಯಾಷೂ ಇಂಡಸ್ಟ್ರೀಸ್, ಪತ್ತಿಯೂರ್		25-4-1985
10. ಎ. ಪಿ. 11	ಆಲಪುಷ ಜಿಲ್ಲೆಯಲ್ಲಿ ಕಾರ್ತಿಕಪ್ಪಳ್ಳಿ ತಾಲೂಕಿನಲ್ಲಿ ಕಾಯಕುಳಂ ಎರುವುದಲ್ಲಿ ನೆಲೆಸಿರುವ ರಾಜ್‌ಮೋಹನ್ ಕ್ಯಾಷೂ ಲಿಮಿಟೆಡ್, ಎರುವ ಇಂಡಸ್ಟ್ರೀಸ್, ಪತ್ತಿಯೂರ್		11-6-1986